



PASSION AT WORK

November 11, 2019

To

The Deputy Manager Department of Corporate Services, BSE Limited Floor 25, P.J Towers, Dalal Street, Mumbai – 400 001 Scrip Code: 532784	The Manager National Stock Exchange of India Limited Exchange Plaza, Plot No. C/1, G Block, Bandra Kurla Complex, Bandra East, Mumbai – 400 051 Scrip Code: SOBHA
--	---

Dear Sir / Madam,

Sub: Submission of Newspaper Advertisement pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015 (Listing Regulations).

Please find attached the copy of Newspaper Advertisement published by the Company on 9th November, 2019 in “Financial Express”, English Newspaper and “Prajavani”, Kannada Newspaper, with respect to Unaudited Financial Results for quarter ended September June 30, 2019.

Kindly take the aforesaid information on record in compliance of SEBI (Listing Obligations and Disclosure Requirements), Regulations 2015.

Thanking you.

Yours sincerely,

FOR SOBHA LIMITED

**VIGHNESHWAR G BHAT
COMPANY SECRETARY AND COMPLIANCE OFFICER**

SOBHA LIMITED

REGD & CORPORATE OFFICE : 'SOBHA', SARJAPUR - MARATHAHALLI OUTER RING ROAD, BELLANDUR POST, BANGALORE - 560103, INDIA
CIN: L45201KA1995PLC018475 | TEL : +91-80-49320000 | FAX : +9180 49320444 | www.sobha.com

RCI INDUSTRIES & TECHNOLOGIES LIMITED
CIN: L7490DL1992PLC047055
Regd. Office: B-97, All Heavens Building,
Wazirpur Ring Road, New Delhi - 110052
Email ID : anandpandey@rciind.com
Web : www.rciind.com
Tel No.: 011-27372194/011-47500737

NOTICE
Pursuant to Regulation 29 of the Securities and Exchange Board of India (Listing Obligations and Disclosure Requirements) Regulations, 2015, we hereby give you notice that the Meeting of Board of Directors of the Company is scheduled to be held on Thursday, 14th day of November, 2019 at the Registered Office of the Company at B-97, All Heavens Building, Wazirpur Ring Road, New Delhi - 110052, inter alia, to consider the Un-audited financial results of the Company for the quarter /half year ended September 30, 2019.

Further, in accordance with Code of Conduct to Regulate, Monitor and Report Trading by Designated Persons of the Company pursuant to SEBI (Prohibition of Insider Trading) Regulations 2015, the Trading Window of the Company is already closed from September 04, 2019 and shall re-open on October 19, 2019.


By order of the Board
For RCI Industries & Technologies Limited
Sd/-
Date : 06.11.2019
Place : New Delhi

HAMILTON POLES MANUFACTURING CO LTD. 7, HARE STREET, 4TH FLOOR, KOLKATA - 700001. CIN No. L28991WB1981PLC033462 Email ID: hamiltonpoles@rediffmail.com EXTRACT OF UNAUDITED STANDALONE FINANCIAL RESULTS FOR THE QUARTER ENDED 30TH SEPTEMBER, 2019 Rs. Lacs except EPS			
PARTICULARS	Quarter ending (30/09/2019)	Corresponding 3 months ended in the previous year (30/09/2018)	Previous year ended (31/03/2019)
Total income from operations (net)	----	----	24.97
Net Profit/ (Loss) from Ordinary Activities after tax	----	----	0.02
Net Profit/ (Loss) for the period after tax (after Extraordinary items)	(0.67)	(0.34)	0.02
Equity Share Capital	20,000.00	20,000.00	20,000.00
Reserves (excluding Revaluation Reserve as shown in the balance sheet of previous year)	----	----	----
Earning Per Share (of Rs. 10/-each)	----	----	----
Basic	(0.3350)	(0.1700)	0.010
Diluted	(0.3350)	(0.1700)	0.010
NOTE: The above is an extract of the detailed format of Quarterly Financial Results filed with the Stock Exchange under Regulation 33 of the SEBI(Listing and Other Disclosure Requirements) Regulations, 2015. For, HAMILTON POLES MANUFACTURING CO LTD Sd/- APARNA SHARMA Director DIN No: 07006877			
Place: Kolkata Date: 08.11.2019			

SUPERSPACE INFRASTRUCTURE LIMITED
(Formerly, Surabhi Chemicals & Investments Limited)
Regd. Office : 402, Corner Point,
Kalapesi Mohalla, Near Allahabad Bank,
Nanpura, Surat-395001, Gujarat
Corp Office : 4, Netaji Subhash Road,
1st Floor, Room No. 132,
Kolkata 700001, West Bengal
Website: www.sciil.net.in
Email: info@sciil.net.in
CIN: L70200GJ1985PLC013256

NOTICE
Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, Notice is hereby given that the Meeting of the Board of Directors of the Company is scheduled to be held on Thursday, November 14, 2019 at the Corporate Office of the Company to inter-alia consider the following matters:
1. To consider and approve the Un-audited Financial Results for the Half year ended September 30, 2019, and such other matters as specified in the agenda.
The said Notice may be accessed on the Company's website at http://www.sciil.net.in and also on the website of the Stock Exchange at http://www.bseindia.com.

For & On Behalf of the Board
Sd/-
Place: Kolkata
Date : 07.11.2019 Company Secretary

SOBHA LIMITED						
						
CIN : L45201KA1995PLC018475 Regd. Office: 'SOBHA', Sarjapur - Marathahalli, Outer Ring Road (ORR), Devarabisanahalli, Bellandur Post, Bangalore - 560 103. Ph: +91-80-49320000, Fax: +91-80-49320444 email: investors@sobha.com						
EXTRACT OF THE UNAUDITED CONSOLIDATED FINANCIAL RESULTS FOR THE QUARTER AND SIX MONTHS ENDED 30 SEPTEMBER 2019						
(Rs. in Million)						
Particulars	3 months ended 30.09.2019 [Unaudited]	*Preceding 3 months ended 30.06.2019 [Unaudited]*	*Corresponding 3 months ended 30.09.2018 [Unaudited]*	*Year to date figures for current period ended 30.09.2019 [Unaudited]*	*Year to date figures for the period ended 30.09.2018 [Unaudited]*	*Previous year ended 31.03.2019 [Audited]
Total income from operations	8,058	11,351	6,762	19,869	12,063	33,136
Profit before tax	928	1,424	891	2,352	1,631	4,483
Profit after tax	670	906	614	1,576	1,140	2,971
Total comprehensive income for the period (comprising profit for the period (after tax) and other comprehensive income (after tax))	668	909	602	1,577	1,136	2,963
Paid-up Equity Share Capital	948	948	948	948	948	948
Reserves (excluding revaluation reserve)	22,120		19,516	22,120	19,516	21,343
Earnings per Share (of ₹ 10/- each) (for continuing and discontinued operations);						
Basic and diluted EPS	7.07	9.55	6.47	16.62	12.02	31.33

Notes :

1. Key Standalone financial information of the Company is given below:

Particulars	3 months ended 30.09.2019 [Unaudited]	*Preceding 3 months ended 30.06.2019 [Unaudited]*	*Corresponding 3 months ended 30.09.2018 [Unaudited]*	*Year to date figures for current period ended 30.09.2019 [Unaudited]*	*Year to date figures for the period ended 30.09.2018 [Unaudited]*	*Previous year ended 31.03.2019 [Audited]
Income from operations	8,225	11,876	6,533	20,101	12,054	34,338
Profit before tax	948	1,422	844	2,370	1,437	4,320
Profit after tax	689	911	573	1,600	1,005	2,866
Total comprehensive income	687	914	561	1,601	1,001	2,858

2. Key Standalone financial ratio of the Company is given below:

Particulars	*Year to date figures for current period ended 30.09.2019 [Unaudited]*	*Year to date figures for the period ended 30.09.2018 [Unaudited]*	*Previous year ended 31.03.2019 [Audited]
Paid-up Debt Capital	436	1,376	1,387
Debt Equity Ratio	1.37	1.27	1.22
Capital Redemption Reserve	119	119	119
Debt Service Coverage Ratio	1.11	257	300
Debt Service Coverage Ratio	0.40	0.24	0.32
Interest Service Coverage Ratio	2.52	2.38	2.88

3) The above is an extract of the detailed format of quarterly financial results filed with the Stock Exchanges under Regulation 33 and 52 of the SEBI (Listing Obligations and Disclosure Requirements) Regulations, 2015. The full format of the quarterly financial results are available on the website of the Stock Exchange(s) and the listed entity. (www.bseindia.com, www.nseindia.com and www.sobha.com)

4) The Group has elected to exercise the option permitted under section 115BAA of the Income-tax Act, 1961 as introduced by the Taxation Laws (Amendment) Ordinance, 2019. Accordingly, the Group has recognised Provision for Income Tax for the six months ended 30 September 2019 and re-measured its Deferred Tax Asset basis the rate prescribed in the said section. The Group will account for the impact of this change over the period July 2019 to March 2020 by revising the annual effective income tax rate.

Bengaluru, India
8 November 2019

J. C. Sharma
Vice Chairman and Managing Director

STEL Holdings Limited

CIN: L65993KL1990PLC005811 | Regd. Office: 24/1624, Bristow Road, Willingdon Island, Cochin - 682003, Kerala.
Email: secretarial@stelholdings.com, Website: www.stelholdings.com

EXTRACT OF CONSOLIDATED UNAUDITED FINANCIAL RESULTS FOR
THE QUARTER AND HALF YEAR ENDED SEPTEMBER 30, 2019

Rs. in lakhs

		QUARTER ENDED			HALF YEAR ENDED		YEAR ENDED
		30.09.2019	30.06.2019	30.09.2018	30.09.2019	30.09.2018	31.03.2019
		UNAUDITED	UNAUDITED	UNAUDITED	UNAUDITED	AUDITED	
1	Total Income from Operations	493.22	38.27	314.77	531.49	335.73	980.72
2	Net Profit from Ordinary activities after Tax (before extraordinary items)	464.04	11.21	288.13	475.25	291.70	898.61
3	Net Profit for the period after Tax (After Extra ordinary Items)	464.04	11.21	288.13	475.25	291.70	898.61
4	Equity Share Capital	1845.54	1845.54	1845.54	1845.54	1845.54	1845.54
5	Reserves (Excluding Revaluation Reserve)						
6 (i)	Earnings Per Share (before extraordinary items) (of Rs.10 each) Basic & Diluted	2.51	0.06	1.56	2.58	1.58	4.87
6 (ii)	Earnings Per Share (after extraordinary items) (of Rs.10 each) Basic & Diluted	2.51	0.06	1.56	2.58	1.58	4.87

Notes:-

1. The Financial results for the Company have been prepared in accordance with Indian Accounting Standards (Ind AS) as notified by the Ministry of Corporate Affairs pursuant to Section 133 of the Companies Act, 2013 read with Rule 3 of the Companies (Indian Accounting Standard) Rules, 2015 and Companies (Indian Accounting Standard) Amendment Rules, 2016. The Company has for the first time adopted Ind AS for the financial year commencing from April 01, 2017 with a transition date of April 01, 2016.

2. The above results were reviewed by the Audit Committee and approved by the Board of Directors at their respective meetings held on November 08,2019.


3. The above is an extract of the detailed format of Quarterly and Year ended Financial Results filed with the Stock Exchanges under Regulation 33 of the SEBI (Listing Obligations & Disclosure Requirements) Regulations, 2015. The detailed financial results are available on the website of Bombay Stock Exchange (www.bseindia.com), National Stock Exchange of India Limited (www.nseindia.com) and the Company (www.stelholdings.com).


4. Previous period's figures have been regrouped wherever necessary to conform to the classification for the current periods.

For and on behalf of the Board of Directors
Sd/-

Sunil Bhandari
Director
(DIN: 00052161)

Kochi
November 08,2019

CHALET HOTELS						
						
EXTRACT OF STATEMENT OF CONSOLIDATED FINANCIAL RESULTS FOR THE QUARTER AND SIX MONTHS ENDED 30 SEPTEMBER 2019						
(₹ In Million)						
Particulars	CONSOLIDATED			Six months ended		Year ended
	30 Sept 2019	30 June 2019	30 Sept 2018	30 Sept 2019	30 Sept 2018	31 March 2019
	(Unaudited)	(Unaudited)	(Audited)	(Unaudited)	(Audited)	(Audited)
Total Income	2,404.60	2,462.11	2,572.32	4,866.71	5,028.14	10,347.81
Earnings before interest, depreciation, amortisation and tax (EBITDA) before exceptional items	866.59	854.49	540.77	1,721.08	1,411.73	3,668.34
Profit/(Loss) before exceptional items and tax	213.81	216.41	(272.38)	430.22	(556.27)	(142.52)
Profit/(Loss) before income tax	199.98	204.97	(285.80)	404.95	(583.29)	(183.48)
Profit/(Loss) for the period / year	102.61	139.20	(124.54)	241.81	(351.65)	(76.27)
Total Comprehensive Income / (Expense) for the period / year	100.69	137.28	(126.35)	237.97	(355.41)	(83.95)
Paid-up Equity Share Capital (Face value of Rs. 10/- per share)	2,050.24	2,050.24	1,710.95	2,050.24	1,710.95	2,050.24
Other Equity	-	-	-	-	-	12,176.48
Earnings Per Share (Face value of Rs. 10/- each)						
Basic and Diluted (*not annualised) (in Rs.)	*0.50	*0.68	*(0.73)	*1.18	*(2.06)	(0.43)
Notes:						
1) Key numbers of Standalone Financial Results						
(₹ In Million)						
Particulars	STANDALONE			Six months ended		Year ended
	30 Sept 2019	30 June 2019	30 Sept 2018	30 Sept 2019	30 Sept 2018	31 March 2019
	(Unaudited)	(Unaudited)	(Audited)	(Unaudited)	(Audited)	(Audited)
Total Income	2,404.56	2,462.10	2,526.06	4,866.66	4,982.01	10,307.76
Profit/(Loss) before income tax	201.01	206.07	(333.22)	407.08	(620.64)	(209.28)
Profit/(Loss) for the period / year	103.64	140.30	(171.96)	243.94	(389.00)	(102.07)
2) The above is an extract of the detailed format of Quarterly and six months ended 30 September 2019 Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The Statement of Standalone and Consolidated Financial Results for the quarter and six months ended 30 September 2019 are available on the websites of the Stock Exchange(s) at www.bseindia.com and www.nseindia.com and also on the Company's website at www.chalet-hotels.com.						
3) The above results have been reviewed by the Audit Committee and approved by the Board of Directors at its meeting held on 8 November, 2019.						
4) The above results are in accordance with the Companies (Indian Accounting Standards) Rules, 2015 as prescribed under Section 133 of the Companies Act 2013, read with the relevant rules issued thereunder and other accounting principles generally accepted in India.						
For Chalet Hotels Limited (CIN - L55101MH1986PLC038538)						
Sanjay Sethi Managing Director & CEO (DIN. 00641243)						
Rajeev Nwar Executive Director and CFO (DIN. 00468125)						
Place : Mumbai Date : 8 November 2019						
CHALET HOTELS LIMITED						
Regd. off.: Raheja Tower, Plot No C-30, Block 'G' Next to Bank of Baroda, Bandra Kurla Complex, Bandra, Mumbai - 400 051 CIN: L55101MH1986PLC038538, Email ID : investorrelations@chalet-hotels.com, website: www.chalet-hotels.com						



CIN: L65190MH2004GOI148838

Regd. Office: IDBI Tower, WTC Complex, Cuffe Parade, Mumbai - 400 005
Tel.: (022) 66552779 / 66553336 Fax: (022) 2218 2352, website: www.idbibank.in, email id: idbiequity@idbi.co.in

REVIEWED FINANCIAL RESULTS FOR THE QUARTER AND HALF YEAR ENDED SEPTEMBER 30, 2019

(₹ in crore)

Sl. No.	Particulars	Standalone			Consolidated		
		Quarter ended 30-09-2019 (Reviewed)	Half Year ended 30-09-2019 (Reviewed)	Quarter ended 30-09-2018 (Reviewed)	Quarter ended 30-09-2019 (Reviewed)	Half Year ended 30-09-2019 (Reviewed)	Quarter ended 30-09-2018 (Un-audited)
1	Total Income from Operations (net)	6231.02	12154.94	6162.14	6279.71	12207.48	6232.72
2	Net Profit / (Loss) for the period (before Tax, Exceptional and / or Extraordinary items)	(4631.88)	(10012.98)	(5729.82)	(4613.12)	(10013.91)	(5697.24)
3	Net Profit / (Loss) for the period before tax (after Exceptional and / or Extraordinary items)	(4631.88)	(10012.98)	(5729.82)	(4613.12)	(10013.91)	(5697.24)
4	Net Profit / (Loss) for the period after tax (after Exceptional and/ or Extraordinary items)	(3458.84)	(7259.68)	(3602.49)	(3443.60)	(7268.18)	(3575.17)
5	Equity Share Capital	7736.29	7736.29	4181.19	7736.29	7736.29	4181.19
6	Reserves(excluding Revaluation Reserve as shown in the Audited Balance Sheet of the previous year)	23147.71 (as on 31.03.2019)	23147.71 (as on 31.03.2019)	13071.98 (as on 31.03.2018)	23882.72 (as on 31.03.2019)	23882.72 (as on 31.03.2019)	13770.21 (as on 31.03.2018)
7	Earnings Per Share (of Rs. 10/- each) in Rs. (for continuing and discontinued operations before & after extraordinary items) (not annualised)						
	Basic	(4.47)	(9.38)	(8.62)	(4.46)	(9.40)	(8.55)
	Diluted	(4.47)	(9.38)	(8.62)	(4.46)	(9.40)	(8.55)

Note:

1. The above is an extract of the detailed format of Quarterly/Half-yearly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full formats of the Quarterly/Half-yearly Results are available on the websites of the Stock Exchange(s) and the listed entity. Websites (www.nseindia.com, www.bseindia.com and www.idbibank.in)

2. Information relating to Total Comprehensive Income and Other Comprehensive Income are not furnished as Ind AS is not yet made applicable to banks

By order of the Board

Place : Mumbai

Date : November 08, 2019

(J. Samuel Joseph)

Deputy Managing Director

(Rakesh Sharma)

Managing Director & CEO

Statement in compliance of Regulation 52(4) of SEBI (LODR) Regulations, 2015

Matters required to be disclosed under Regulation 52(4)	Details disclosed as on September 30, 2019
Credit Rating and change in credit rating (if any)	Senior/ subordinated (lower Tier II) & Infrastructure Bonds 'A+/Stable' by CRISIL, ICRA A (negative) IND A/ Negative by India Ratings & Research Upper Tier II Bonds A+/ Stable by CRISIL BBB+/Negative by ICRA Withdrawn (Since Bonds repaid in Full) India Ratings & Research Perpetual Bonds A+/Stable by CRISIL BBB+/ Negative by ICRA Basel III Tier 2 Bonds: 'A+/ Stable' by CRISIL, ICRA A (hyb) / Negative IND A/ Negative by India Ratings & Research
Asset cover available	Not applicable for banks
Debt Equity Ratio	2.87 (Borrowings / Networth)
1.Previous due date for the payment of interest/dividend for non-convertible redeemable preference shares/non-convertible debt securities and whether the same has been paid or not, and 2. Next due date for the payment of interest/dividend of non-convertible preference shares/principal along with the amount of interest/dividend of non-convertible preference shares payable and the redemption amount	The details are mentioned below

Details of listed bonds issued in Domestic Market for purposes other than meeting capital requirements (As on September 30, 2019)

Scheme-Name	ISIN NO.	Allotment dt	Maturity dt	Outstanding Amount (in crore)	Rate	Next Due dt	Previous Due dt
IDBI Omni Bonds 2012-13 Series I	INE008A08U35	30-May-12	30-May-22	250.00	9.03	30-May-20	30-May-19
IDBI Omni Bonds 2009-10 Series I	INE008A08R30	13-Jun-09	13-Jun-29	1.00	9.56	13-Jun-20	13-Jun-19
IDBI Omni Infrastructure Bond 2014-15 Series I	INE008A08U76	12-Sep-14	12-Sep-24	1000.00	9.27	12-Mar-20	12-Sep-19
IDBI OMNI Bonds 2007 -SR VII	INE008A08N67	23-Sep-07	23-Sep-22	4.20	10.07	23-Sep-20	23-Sep-19
IDBI Omni Bonds 2009-10 Series IV	INE008A08R71	26-Sep-09	26-Sep-29	2.00	9.67	26-Sep-20	26-Sep-19
IDBI Omni Bonds 2012-13 Perpetual Tier I Series IV	INE008A08U68*	26-Dec-12	26-Dec-99	850.00	9.40	26-Dec-19	26-Dec-18
IDBI Omni Infrastructure Bond 2014-15 Series III	INE008A08U92	21-Jan-15	21-Jan-25	3000.00	8.725	21-Jan-20	21-Jan-19
IDBI Omni Infrastructure Bond 2015-16 Series III	INE008A08V26	9-Feb-16	9-Feb-26	1000.00	8.80	9-Feb-20	9-Feb-19
IDBI Omni Bonds 2011-12 Series V	INE008A08U27	13-Mar-12	13-Mar-22	300.00	9.33	13-Mar-20	13-Mar-19
IDBI Omni Bonds 2008-09 Series XVII	INE008A08Q98	14-Mar-09	14-Mar-29	2.00	11.25	14-Mar-20	14-Mar-19

*The Bond was issued as Tier – I Bonds in compliance with Basel II guidelines. With effect from October 2013, Reserve Bank of India had advised IDBI Bank to fully de-recognize this instrument from Regulatory Capital under Basel – III Capital regulations

Debt Service Coverage Ratio	Not applicable for banks
Interest Service Coverage ratio	Not applicable for banks
Outstanding Redeemable Preference Shares (quantity & value)	Not applicable
Capital Redemption Reserve/Debtenture Redemption Reserve	Not applicable
Net Worth	₹ 10527.18 crore (includes share application money of ₹ 9300 crore)
Net Profit after tax	₹ (7259.68) crore
Earnings Per Share	Basis EPS before and after extraordinary items, net of tax expense is ₹ (9.38) per share (not annualized), Diluted EPS before and after extraordinary items, net of tax expense is ₹ (9.38) per share (not annualized),

ಮತದಾರರ ಪಟ್ಟಿ ಪರಿಶೀಲನೆ

ರಾಮನಗರ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020ರ ಸಂಬಂಧ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಇವಿಪಿ (ಎಲೆಕ್ಟರ್ಸ್ ವರಿಫಿಕೇಷನ್ ಪ್ರೊಗ್ರಾಂ)ರ ಕಾರ್ಯದ

ಪರಿಶೀಲನೆಗಾಗಿ ಮತದಾರರ ಪಟ್ಟಿ ವಿಶ್ಲೇಷ ರಾಕೆಟ್ ಇದೇ 11ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕೈಗಾಲಿಕ ಮತ್ತು ವಾಣಿಜ್ಯ ಇಲಾಖೆ
ಉಪ ನಿರ್ದೇಶಕರು (ಖಾಗ್ರಾ)ರವರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಕೈಗಾಲಿಕ ವಿಭಾಗ, ನೆಲಮಹಡಿ, ವಿಎಚ್ಐ ಕಟ್ಟಡ, ಕಸ್ತೂರಬಾ ರಸ್ತೆ, ಬೆಂಗಳೂರು-560001. ದೂರವಾಣಿ: 080-22863742, 22860437.


ಸಂಖ್ಯೆ: ಉನಿ(ಖಾಗ್ರಾ)/ಬೆಂಗ್ರಾಜೆಪಂ/ಹೊ.ಯಂ/2019-20. ದಿನಾಂಕ: 06.11.2019

ಟೆಂಡರ್ ಪ್ರಕಟಣೆ

2019-20 ನೇ ಸಾಲಿನಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಹೊಲಿಗೆಯಂತ್ರಗಳನ್ನು ವಿತರಿಸುವ ಸಲುವಾಗಿ ಸದರಿ ಹೊಲಿಗೆ ಯಂತ್ರಗಳನ್ನು ಸರಬರಾಜು ಮಾಡುವ ನೊಂದಾಯಿತ ಅರ್ಹ ಮತ್ತು ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನುರಿತ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: **06.12.2019ರ ಸಂಜೆ 4.00 ಗಂಟೆಯವರೆಗೆ**. ತಾಂತ್ರಿಕ ಬಿಡ್ ತೆರೆಯುವ ದಿನಾಂಕ: **09.12.2019 ರ ಬೆಳಿಗ್ಗೆ 11.30 ಗಂಟೆಗೆ**. ಹೆಚ್ಚಿನ ವಿವರಗಳನ್ನು ಸದರಿ ಕಛೇರಿಯಿಂದ ಅಥವಾ ಇ-ಪ್ರೊಕ್ಯೂರ್ಮೆಂಟ್ ಮೂಲಕ ಪಡೆಯಬಹುದು.

ಸಹಿ/-, ಉಪ ನಿರ್ದೇಶಕರು (ಖಾಗ್ರಾ) ಬೆಂ.ಗ್ರಾ. ಜಿಲ್ಲಾ ಪಂಚಾಯತ್.

DIPR/B-Rural/142/19-20.



ಕೈಗಾಲಿಕ ಮತ್ತು ವಾಣಿಜ್ಯ ಇಲಾಖೆ
ಉಪ ನಿರ್ದೇಶಕರು (ಖಾಗ್ರಾ)ರವರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಕೈಗಾಲಿಕ ವಿಭಾಗ, ನೆಲಮಹಡಿ, ವಿಎಚ್ಐ ಕಟ್ಟಡ, ಕಸ್ತೂರಬಾ ರಸ್ತೆ, ಬೆಂಗಳೂರು-560001. ದೂರವಾಣಿ: 080-22863742, 22860437.

ಸಂಖ್ಯೆ: ಉನಿ(ಖಾಗ್ರಾ)/ಬೆಂಗ್ರಾಜೆಪಂ/ಸು.ಉ/2019-20. ದಿನಾಂಕ: 06.11.2019

ಟೆಂಡರ್ ಪ್ರಕಟಣೆ

2019-20 ನೇ ಸಾಲಿನಲ್ಲಿ ವೃತ್ತಿ ನಿರತ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ಕಟ್ಟಳೆನ್ನು ವಿತರಿಸುವ ಸಲುವಾಗಿ ಸದರಿ ಸುಧಾರಿತ ಉಪಕರಣಗಳ ಕಟ್ಟಳೆನ್ನು ಸರಬರಾಜು ಮಾಡಲು ನೊಂದಾಯಿತ ಅರ್ಹ ಮತ್ತು ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನುರಿತ ಸಂಸ್ಥೆಗಳಿಂದ ಇ- ಪ್ರೊಕ್ಯೂರ್ಮೆಂಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಟೆಂಡರ್ ಡಾಕ್ಯೂಮೆಂಟ್‌ಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ವೆಬ್‌ಸೈಟ್ <https://eproc.karnataka.gov.in> ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: **06.12.2019ರ ಸಂಜೆ 4.00 ಗಂಟೆಯವರೆಗೆ**. ತಾಂತ್ರಿಕ ಬಿಡ್ ತೆರೆಯುವ ದಿನಾಂಕ: **09.12.2019 ರ ಬೆಳಿಗ್ಗೆ 11.30 ಗಂಟೆಗೆ**. ಹೆಚ್ಚಿನ ವಿವರಗಳನ್ನು ಸದರಿ ಕಛೇರಿಯಿಂದ ಅಥವಾ ಇ-ಪ್ರೊಕ್ಯೂರ್ಮೆಂಟ್ ಮೂಲಕ ಪಡೆಯಬಹುದು.

ಸಹಿ/-, ಉಪ ನಿರ್ದೇಶಕರು (ಖಾಗ್ರಾ) ಬೆಂ.ಗ್ರಾ. ಜಿಲ್ಲಾ ಪಂಚಾಯತ್.

DIPR/B-Rural/141/19-20.



ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ
ಬಿ.ಎಂ.ಟಿ.ಸಿ, ಟಿ.ಟಿ.ಎಂ.ಸಿ 'ಬಿ' ಬ್ಲಾಕ್ (ಬಸ್ ನಿಲ್ದಾಣದ ಮೇಲ್ಗುಣ), 4ನೇ ಮಹಡಿ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-27
Ph: 080-22226627 / 6628, E-mail: dultbangalore@gmail.com
NO: DULT/17/MTTB/GEN/2019/20/521 Date. 08-11-2019

ಸಂಕ್ಷಿಪ್ತ ಟೆಂಡರ್ ಪ್ರಕಟಣೆ

ಬೆಂಗಳೂರಿನಲ್ಲಿ ಎಂಟು (8 ಸಂಖ್ಯೆ) ಇಂಟರ್ ಮಾಡಲ್ ಟ್ರಾನ್ಸಿಟ್ ಹಬ್ಬ್ (ಐಎಂಟಿಎಚ್) ವಿಸ್ತಾರಗೊಳಿಸಲು ಸಲಹಾ ಸಂಸ್ಥೆಯ ಆಯ್ಕೆಗಾಗಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನ ಬಾಹ್ಯ ಪ್ರದೇಶಗಳಲ್ಲಿ ಐಎಂಟಿಎಚ್ ಸ್ಥಳಗಳನ್ನು ವಿಸ್ತಾರಗೊಳಿಸಲಾಗುವುದು ಮತ್ತು ಇವುಗಳನ್ನು ಇತರ ಸಾರಿಗೆ ಕ್ರಮಗಳೊಂದಿಗೆ ಸಂಯೋಜಿಸಲಾಗುವುದು, ತನ್ಮೂಲಕ ಪ್ರಯಾಣಿಕರು ವಿವಿಧ ಕ್ರಮಗಳಿಗೆ ತಡೆರಹಿತ ಸುಗಮ ವರ್ಗಾವಣೆಗೊಳ್ಳಬಹುದು. ಟೆಂಡರ್ ಪಡ್ಡ್ಯಲ್ ಈ ಕೆಳಗಿನಂತಿದೆ: ಸಂಪರ್ಕಿಸುವ ವಿಳಾಸ ಮತ್ತು ಬಿಡ್ ತೆರೆಯುವ ಸ್ಥಳ: ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ, ಜಿ.ಪಿ.ಕೆ, ಬಿ.ಎಂ.ಟಿ.ಸಿ, ಟಿ.ಟಿ.ಎಂ.ಸಿ 'ಬಿ' ಬ್ಲಾಕ್ (ಬಸ್ ನಿಲ್ದಾಣದ ಮೇಲ್ಗುಣ), 4ನೇ ಮಹಡಿ, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು-27 ಫೋನ್: 080 22226627, ಫ್ಯಾಕ್ಸ್: 08022226630, ಇ-ಮೇಲ್: dultbangalore@gmail.com ಪೂರ್ವ ಬಿಡ್ ಸಭೆ: 25.11.2019, ಬೆಳಿಗ್ಗೆ 11.00 ಗಂಟೆಗೆ, ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 08.01.2020 ಸಂಜೆ 5.30 ಗಂಟೆಗೆ ಮೊದಲು, ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ: 13.01.2020 ಬೆಳಿಗ್ಗೆ 11.00 ಗಂಟೆಗೆ, ಹಣಕಾಸು ಬಿಡ್ ತೆರೆಯುವ ದಿನಾಂಕ: 23.01.2020 ಬೆಳಿಗ್ಗೆ 11.00 ಗಂಟೆಗೆ, ಮುಂಗಡ ಹಣ ಶೇಕನೇ: ರೂ.1,00,000/- (ರೂಪಾಯಿ ಒಂದು ಲಕ್ಷ ಮಾತ್ರ). ಟೆಂಡರ್ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ವೆಬ್ ಸೈಟ್ www.eproc.karnataka.gov.in ಪಡೆಯಬಹುದು. ಟೆಂಡರ್‌ಗಳನ್ನು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ನಲ್ಲಿ ಪ್ರಕಟಪಡಿಸಿದ ದಿನಾಂಕ ಮತ್ತು ವೇಳೆಯೊಳಗಾಗಿ ಆನ್‌ಲೈನ್ ಮುಖಾಂತರ ಸಲ್ಲಿಸತಕ್ಕದ್ದು.

ಸಹಿ/- ಇಂಟಿ ನಿರ್ದೇಶಕರು

DIPR/DDU/1646/2019-20 ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ

SOBHA LIMITED

CIN : L45201KA1995PLC018475
Regd. Office: 'SOBHA', Sarjapur – Marathahalli
Outer Ring Road (ORR), Devarabisanahalli,
Bellandur Post, Bangalore - 560 103,
Ph: +91-80-49320000; Fax: +91-80-49320444
email: investors@sobha.com

**EXTRACT OF THE UNAUDITED CONSOLIDATED FINANCIAL RESULTS
FOR THE QUARTER AND SIX MONTHS ENDED 30 SEPTEMBER 2019**

(Rs. in Million)

Particulars	3 months ended 30.09.2019 [Unaudited]	"Preceding 3 months ended 30.06.2019 [Unaudited]"	"Corresponding 3 months ended 30.09.2018 [Unaudited]"	"Year to date figures for current period ended 30.09.2019 [Unaudited]"	"Year to date figures for the period ended 30.09.2018 [Unaudited]"	"Previous year ended 31.03.2019 [Audited]"
Total income from operations	8,038	11,931	6,762	19,969	12,863	35,156
Profit before tax	928	1,424	891	2,352	1,631	4,483
Profit after tax	670	906	614	1,576	1,140	2,971
Total comprehensive income for the period (comprising profit for the period (after tax) and other comprehensive income (after tax))	668	909	602	1,577	1,136	2,963
Paid-up Equity Share Capital	948	948	948	948	948	948
Reserves (excluding revaluation reserve)	22,120		19,516	22,120	19,516	21,343
Earnings per Share (of ₹ 10/- each) (for continuing and discontinued operations):						
Basic and diluted EPS	7.07	9.55	6.47	16.62	12.02	31.33

Notes :
1. Key Standalone financial information of the Company is given below:

Particulars	3 months ended 30.09.2019 [Unaudited]	"Preceding 3 months ended 30.06.2019 [Unaudited]"	"Corresponding 3 months ended 30.09.2018 [Unaudited]"	"Year to date figures for current period ended 30.09.2019 [Unaudited]"	"Year to date figures for the period ended 30.09.2018 [Unaudited]"	"Previous year ended 31.03.2019 [Audited]"
Income from operations	8,225	11,676	6,583	20,101	12,054	34,338
Profit before tax	948	1,422	844	2,370	1,437	4,320
Profit after tax	689	911	573	1,600	1,005	2,866
Total comprehensive income	687	914	561	1,601	1,001	2,858

2. Key Standalone financial ratio of the Company is given below:

Particulars	"Year to date figures for current period ended 30.09.2019 [Unaudited]"	"Year to date figures for the period ended 30.09.2018 [Unaudited]"	"Previous year ended 31.03.2019 [Audited]"
Paid-up Debt Capital	496	1,376	1,367
Debt: Equity Ratio	1.37	1.27	1.22
Capital Redemption Reserve	119	119	119
Debt: Equity Ratio	1.11	257	300
Debt Service Coverage Ratio	0.40	0.24	0.32
Interest Service Coverage Ratio	2.52	2.38	2.88

3) The above is an extract of the detailed format of quarterly financial results filed with the Stock Exchanges under Regulation 33 and 52 of the SEBI (Listing Obligations and Disclosure Requirements) Regulations, 2015. The full format of the quarterly financial results are available on the website of the Stock Exchange(s) and the listed entity. (www.bseindia.com, www.nseindia.com and www.sobha.com)

4) The Group has elected to exercise the option permitted under section 115BAA of the Income-tax Act, 1961 as introduced by the Taxation Laws (Amendment) Ordinance, 2019. Accordingly, the Group has recognised Provision for Income Tax for the six months ended 30 September 2019 and re-measured its Deferred Tax Asset basis the rate prescribed in the said section. The Group will account for the impact of this change over the period July 2019 to March 2020 by revising the annual effective income tax rate.

Bengaluru, India
8 November 2019

J. C. Sharma
Vice Chairman and Managing Director

ಶ್ರದ್ಧಾಂಜಲಿ ಸಭೆ ಇಂದು

ರಾಮನಗರ: ರಾಮ ಮನೋಹರ್ ಲೋಹಿಯಾ ರಾಷ್ಟ್ರೀಯ ಸಮಾಜೋ-ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನ. 9 ರಂದು ಬೆಳಿಗ್ಗೆ 10ಗಂಟೆಗೆ ಈಚೆಗೆ ನಿಧನರಾದ

ಸೋನಕೃ ಗೋಪಾಲಗೌಡ ಶಾಂತವೇರಿ ಅವರಿಗೆ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಭಾಗವತುಪತಿ-ದ್ವಾರಿ ಎಂದು ಕೇಂದ್ರ ಕಾರ್ಯದರ್ಶಿ ಶ್ರೀನಿವಾಸ ಕರಿಯಪ್ಪ ತಿಳಿಸಿದ್ದಾರೆ.



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಕಾರ್ಯಪಾಲಕ ಅಭಿಯಂತರರ ಕಛೇರಿ, ಕೆ.ಆರ್. ಪುರ ವಿಭಾಗ, ಮಹದೇವಪುರ ವಲಯ, ಬೆಂಗಳೂರು - 560036

ನಂ.: ಕಾಪಾ/ಕೆಆರ್‌ಪುರ/ತಿದ್ದುಪಡಿ-2/ಟೆಂಡರ್ /07/2019-20 ದಿನಾಂಕ : 08.11.2019

ತಿದ್ದುಪಡಿ-II

ವಿಷಯ : ಟೆಂಡರ್ ಪ್ರಕಟಣೆ ಸಂಖ್ಯೆ : ಬಿಬಿಎಂಪಿ/ಕಾಪಾ/ಕೆಆರ್‌ಪುರ/ಟೆಂಡರ್ /07/19-20 ದಿನಾಂಕ : 18.10.2019

ಈ ಟೆಂಡರ್ ಪ್ರಕಟಣೆಯ ವೇಳಾಪಟ್ಟಿಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಈ ಕೆಳಗಿನಂತಿದೆ.

ವೇಳಾಪಟ್ಟಿ : (1) ಟೆಂಡರ್ ದಸ್ತಾವೇಜುಗಳನ್ನು ಜಿಪಿಕ್ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ದಿನಾಂಕ **12.11.2019ರ ಸಂಜೆ 4:00 ಗಂಟೆಯ ನಂತರ** ಡೌನ್‌ಲೋಡ್ ಮಾಡಿಕೊಳ್ಳಬಹುದು. (2) ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ : **22.11.2019ರ ಸಂಜೆ 4:00 ಗಂಟೆವರೆಗೆ**. (3) ಟೆಂಡರ್ ತೆರೆಯುವ ದಿನಾಂಕ : **26.11.2019ರ ಸಂಜೆ 4:00 ಗಂಟೆಗೆ**. ಈ ಮೇಲೆ ತಿಳಿಸಿರುವುದನ್ನು ಬದಲಿಸುವುದಿಲ್ಲ. ಪ್ರಕಟಣೆಯ ಇತರ ಎಲ್ಲಾ ನಿಯಮ ಮತ್ತು ಪರಶ್ವಗಳಲ್ಲಿ ಯಾವುದೇ ಹೊರಗುವಾಣಿ ಇರುವುದಿಲ್ಲ.

ಸಹಿ/- ಕಾರ್ಯಪಾಲಕ ಅಭಿಯಂತರರು, ಕೆ.ಆರ್. ಪುರ ವಿಭಾಗ, ಬಿಬಿಎಂಪಿ

"ಸುಧಾರಣಾ ವೆಬ್‌ಸೈಟ್‌ನಲ್ಲಿ, ಬೆಂಗಳೂರಿನ ಅಭಿವೃದ್ಧಿಗೆ ಸಹಕರಿಸಿ"



ಬೆಂಗಳೂರು ಮಹಾನಗರ ಸಾಲಿಗೆ ಸಂಸ್ಥೆ
ಸಂಚಾರ ವಾಣಿಜ್ಯ ಶಾಖೆ, ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು-560027

ಸಂ. ಬೆಂಮಹಾಸಂ/ಕೆ/ಕ/ಸಂ/3326/2019-20 ದಿನಾಂಕ: 08.11.2019

ಟೆಂಡರ್ ಪ್ರಕಟಣೆ ಸಂಖ್ಯೆ: 10/2019-20
(ಇ-ಪ್ರೊಕ್ಯೂರ್ಮೆಂಟ್ ಮೂಲಕ)


ಬೆಂಗಳೂರು ಮಹಾನಗರ ಸಾಲಿಗೆ ಸಂಸ್ಥೆಯು ಮಾಹಿತಿ ಪರವಾನಗಿ ಕಲ್ಪಿಸಿರುವ ಆಧಾರದ ಮೇಲೆ ಯಲಹಂಕಿ 5ನೇ ಹಂತ, ಯಲಹಂಕಿ ನ್ಯೂ ಟೌನ್, ಬಸವೇಶ್ವರನಗರ, ಕುಮಾರಸ್ವಾಮಿ ಲೇಔಟ್, ಬಸ್ಸೆನುರಪಟ್ಟಣ, ಶಾಂತಿನಗರ, ಮಲ್ಲೇಶ್ವರಂ, ಸಿಂಗಾಪುರ, ಹೆಸರಪಟ್ಟಣ, ನಾಗರಹಾವಿ, ಯಲಹಂಕಿ ಒಲ್ಡ್ ಟೌನ್, ಕಿಂಗ್‌ಫಿಶರ್, ಕಿಂಗ್‌ಫಿಶರ್ ಸ್ವಾಲ್ಫೈಟ್, ಎನ್ ಆರ್ ಕಾಲೋನಿ, ಯಶವಂತಪುರ, ಗ್ರೀಡ್, ಹಾಗೂ ಕೆಂದೇಗೌಡ ಬಸ್ ನಿಲ್ದಾಣಗಳಲ್ಲಿ ಸಾಮಾನ್ಯ ಮಳಿಗೆ / ಉಪಹಾರ ಗೃಹ, ವಾಣಿಜ್ಯ / ಕಛೇರಿ ಕ್ಷೇತ್ರಗಳ ನಿರ್ವಹಣೆಗೆ ಹಾಗೂ ಎಚ್‌ಎಂ ಕೌಂಟರ್‌ನ ನಿರ್ವಹಣೆಗೆ ಬ್ಯಾಂಕ್‌ಗಳಿಂದ ಮತ್ತು ಕೋರಮಂಗಲ (ತಾವರೆಕೆರೆ ರೋಡ್) ದಲ್ಲಿನ Ebony ಪ್ರೈವೇಟ್ ಸೆಂಟರ್ ಜಾನ್ ಪುಡ್ ಆಹಾರಗಳ ಮೊಲ್ಡ್‌ನಲ್ಲಿರುವ 02 BHK Flats ಗಳನ್ನು, ವಾಣಿಜ್ಯ ಪರವಾನಗಿ ನೀಡಲು ಪರವಾನಗಿ ಕಲ್ಪಿಸುವುದು ನಿಗದಿಪಡಿಸದೇ ಅನುಕ್ರಮದ ಬಿಡ್‌ಗಳನ್ನು ಆಹ್ವಾನಿಸಿದೆ.

ಬಿಡ್ ಸಲ್ಲಿಸುವ ಕೊನೆಯ ದಿನಾಂಕ: 29.11.2019 ರಂದು 12.00 ಗಂಟೆಯವರೆಗೆ. ಅರ್ಥಿಕ ಬಿಡ್ ತೆರೆಯುವ ದಿನಾಂಕ: 02.12.2019 ರಂದು 12.30 ಗಂಟೆಗೆ.

ಇಎಂಟಿ ಮೊತ್ತ, ಪರವಾನಗಿ ಅವಧಿ ಹಾಗೂ ವಿಸ್ತೀರ್ಣಗಳ ಮಾಹಿತಿಗಾಗಿ www.eproc.karnataka.gov.in ಗೆ ಲಾಭಾನ್ ಆಗಿ ಅಥವಾ ಇ-ಸಂಗ್ರಹಣಾ ಕೋಡ್ ದೂರವಾಣಿ ಸಂಖ್ಯೆ: 080-23010900, 23010901, 22371090, 22340060, 22340948 ಅಥವಾ 7760991026. ಇ-ಮೇಲ್: ctmc@mybmtc.com ಗೆ ಸಂಪರ್ಕಿಸಬಹುದು.

ಸಹಿ/- ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) (ಟೆಂಡರ್ ಆಹ್ವಾನಿಸುವ ಪ್ರಾಧಿಕಾರ)

DIPR/DDU/1648/2019-20



Hennur Banaswadi Cosmopolitan Club
80 Feet Road, 2nd Block, HRBR Layout, Kalyan Nagar, Bengaluru, Karnataka 560043, Ph : 080-2545 2221

TENDER INVITATION

No.HBCC../.. Date: 07-11-2019

Sl. No.	Work Name	Estimated value Rs.	EMD Rs.	Tender Submission Dates
1	Supply of sanitary ware for HBCC	28,00,000/-	-	16-11-2019 5 p.m
2	Procuring , Supply and Fixing of CPVC/PVC fittings and Fixing of supplied sanitary ware for HBCC	12,00,000/-	0.25 lakhs	16-11-2019 5 p.m

Interested eligible contractors can collect the tender documents from the HBCC office, by paying 5,000/- in the form of DD in favor of HENNRU BANASWADI COSMOPOLITAN CLUB, between 11.00am to 7.00pm. You can also download the tender document in www.hbcc.in and pay the tender fee at the time of tender submission. For further clarification contact the Site engineer Mr. Ganesh Ph: +91 82963 25682.

R. Venkatesh
Secretary, HBCC

ಶನಿವಾರ ಉಷ್ಣಾಂಶ

30° 20°

ಗರಿಷ್ಠ ಕನಿಷ್ಠ

ಹವಾಮಾನ ಮುನ್ಸೂಚನೆ

ಮೋಡ ಕವಿದ ವಾತಾವರಣ. ಅಲ್ಪಲ್ಲಿ ಮಳೆ ಸಾಧ್ಯತೆ.

ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಮುಂಬಾಗ್ರಾತು ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಡಾ.ಜೆ. ವಿಮಲಸುರಸಿಂಹ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ



ಕಪ್ಪುಪಟ್ಟಿ ಧರಿಸಿ ಎಂದಿನಂತೆ ಕಾರ್ಯನಿರ್ವಹಿಸಿದ ಖಾಸಗಿ ಆಸ್ಪತ್ರೆ ವೈದ್ಯರು ವೈದ್ಯರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ



ರಾಮನಗರ: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲಿ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕರೆ ನೀಡಿದ್ದ ಹೊರ ರೋಗಿ ವಿಭಾಗ (ಒಪಿಡಿ) ಬಂಧನಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲಿ ಖಂಡಿಸಿ ಖಾಸಗಿ ಆಸ್ಪತ್ರೆಗಳ ಹೊರ ಹೋಗಿ ವಿಭಾಗವನ್ನು 24 ಗಂಟೆಗಳ ಕಾಲ ಮುಚ್ಚುವ ಮೂಲಕ ಮುಷ್ಕಾರ ನಡೆಸಲು ತೀರ್ಮಾನಿಸಿದ್ದರು. ಇವರ ನಿರ್ಧಾರಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರು ಬೆಂಬಲಿಸಿದರೇ ಕಪ್ಪುಪಟ್ಟಿ ಧರಿಸಿ ಎಂದಿನಂತೆ ಕಾರ್ಯನಿರ್ವಹಿಸಿದರು.

ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳ ಮುಷ್ಕರದ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಂದ ಸಹಜವಾಗಿ ವೈದ್ಯರನ್ನು ಸ್ವೀಕರಿಸುತ್ತವೆ. ಆದರೆ, ಶುಕ್ರವಾರ ನಡೆದ ಬಂಧನೆಯಲ್ಲಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಎಂದಿನಂತೆ ವೈದ್ಯರು ಕಾರ್ಯನಿರ್ವಹಿಸಿದರು. ಮಧ್ಯಾಹ್ನದ ವೇಳೆಗೆ ಜಿಲ್ಲಾ ಆಸ್ಪತ್ರೆ ಖಾಲಿ ಖಾಲಿಯಾಗಿತ್ತು. ಸಾಮಾನ್ಯ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸರಾಸರಿ 820 ಮಂದಿ ಹೊರ ರೋಗಿಗಳು ಬರುತ್ತಿದ್ದರು. ಇದರಲ್ಲಿ ತುರ್ತು ಸೌಲಭ್ಯ ಸೇರಿದಂತೆ ಇತರರು ಹಾಜರಾಗುತ್ತಿದ್ದರು. ಶುಕ್ರವಾರ ಮುಷ್ಕರದಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಹೊರ ರೋಗಿಗಳ ಆಗಮನವು 590 ದಾಟಿತ್ತು. ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ಸಮಸ್ಯೆ ಉಂಟಾಗಲಿಲ್ಲ.

ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ತಡೆಯುವ ಸಲುವಾಗಿ ಸಾಕಷ್ಟು ಮುಂಬಾಗ್ರಾತು ವಹಿಸಲಾಗುತ್ತಿತ್ತು. ಸಿಬ್ಬಂದಿಗೆ ವೈದ್ಯಕೀಯ ರಜೆ ಹೊರತು ಪಡಿಸಿ



ಶುಕ್ರವಾರ ಮಧ್ಯಾಹ್ನ ರಾಮನಗರ ಜಿಲ್ಲಾ ಆಸ್ಪತ್ರೆ ರೋಗಿಗಳಿಲ್ಲದೆ ಖಾಲಿ ಇತ್ತು

ತುಂಬಿರಬೇಕಿತ್ತು. ಆದರೆ, ಶುಕ್ರವಾರ ನಡೆದ ಬಂಧನೆಯಲ್ಲಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಎಂದಿನಂತೆ ವೈದ್ಯರು ಕಾರ್ಯನಿರ್ವಹಿಸಿದರು. ಮಧ್ಯಾಹ್ನದ ವೇಳೆಗೆ ಜಿಲ್ಲಾ ಆಸ್ಪತ್ರೆ ಖಾಲಿ ಖಾಲಿಯಾಗಿತ್ತು. ಸಾಮಾನ್ಯ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸರಾಸರಿ 820 ಮಂದಿ ಹೊರ ರೋಗಿಗಳು ಬರುತ್ತಿದ್ದರು. ಇದರಲ್ಲಿ ತುರ್ತು ಸೌಲಭ್ಯ ಸೇರಿದಂತೆ ಇತರರು ಹಾಜರಾಗುತ್ತಿದ್ದರು. ಶುಕ್ರವಾರ ಮುಷ್ಕರದಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಹೊರ ರೋಗಿಗಳ ಆಗಮನವು 590 ದಾಟಿತ್ತು. ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ಸಮಸ್ಯೆ ಉಂಟಾಗಲಿಲ್ಲ.

ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ತಡೆಯುವ ಸಲುವಾಗಿ ಸಾಕಷ್ಟು ಮುಂಬಾಗ್ರಾತು ವಹಿಸಲಾಗುತ್ತಿತ್ತು. ಸಿಬ್ಬಂದಿಗೆ ವೈದ್ಯಕೀಯ ರಜೆ ಹೊರತು ಪಡಿಸಿ

ಉಳಿದ ಎಲ್ಲ ರಜೆಗಳನ್ನು ಕಡಿತ ಮಾಡಲಾಗಿತ್ತು. ಜತೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಆಜ್ಞೆಯಾಯಿತು. ಸ್ಪಷ್ಟ ಸೂಚನೆ ಕಳುಹಿಸಲಾಗಿತ್ತು. ಯಾವುದೇ ಕಾರಣ ನೀಡಿ ರಜೆ ತೆಗೆದುಕೊಳ್ಳದಂತೆ ಆದೇಶ ನೀಡಲಾಗಿತ್ತು. ವೈದ್ಯರು ಕೂಡ ರೋಗಿಗಳಿಗೆ ಅನುಮಕಾಲ ಆಗುವುದನ್ನು ತಪ್ಪಿಸುವ ಸಲುವಾಗಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಶುಕ್ರವಾರ ಸರ್ಕಾರಿ ಆಸ್ಪತ್ರೆಗಳಿಗೆ ಬಂದ ರೋಗಿಗಳ ಸಂಖ್ಯೆಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಆಯಾ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮಾಹಿತಿ ನೀಡಬೇಕೆಂಬ ಆದೇಶವಿದ್ದು, ದಿನದ ಕೊನೆಯಲ್ಲಿ ರೋಗಿಗಳ ಸಂಖ್ಯೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲಿ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.



ರಾಮನಗರ: ತೋಟಗಾರಿಕೆ ನಿರ್ದೇಶಕರ ಕಛೇರಿಯ ಸಹಾಯಕ ಗುಣವಾತ್ ಇದೇ 11ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಜಿಲ್ಲಾ

ಪ್ರಜಾವಾಣಿ ಪತ್ರಿಕೆ ಸರಿಯಾದ ಸಮಯಕ್ಕೆ ತಲುಪದೇ ಇದ್ದಲ್ಲಿ ಅಥವಾ ಬೇರೆ ಪತ್ರಿಕೆಯನ್ನು ಹಾಕಿದರೆ ಕೂಡಲೇ ಈ ಸಂಖ್ಯೆಯನ್ನು ಸಂಪರ್ಕಿಸಿ.

ರಾಮನಗರ ತಂಕರ್ ಹಿರೇಮಠ 9606912161



ಛೇಸ್ತಿ ಕಾಂಬೊ

1kg ಚಿಕನ್ + 300g ನೀಗಡಿ ಸ್ಲೀನ್

ಕರಿ ಕಟ್

₹449

Get 1kg premium, tender, antibiotic-free Chicken (Curry Cut) and 300g freshly caught, preservative-free Cleaned Prawns/Jhinga (Peeled & Deveined) at this amazing combo price, just for today! Order right away!

ಮೆತ್ರಿ ₹125/500g ಮೆಟನ್ ₹275/500g ಇಡೀ ದೋಸೆ ಬ್ಯಾಚ್ ₹49/kg Pack

Order online at: www.freshthome.com

1800 313 3302



ಮಾರುತಿ ಪ್ರೌಢಶಾಲೆ ರಾಜ್ಯೋತ್ಸವ

ಪ್ರಜಾವಾಣಿ ವಾಕ್ಯ

ಮಾಣಿ: ಇಲ್ಲಿನ ರಾಮನಗರ ರಸ್ತೆಯಲ್ಲಿರುವ ಮಾರುತಿ ಸಮೂಹ ವಿದ್ಯಾಸಂಸ್ಥೆಯಲ್ಲಿ ನ. 9ರಂದು ಬೆಳಿಗ್ಗೆ 11 ಗಂಟೆಗೆ 64ನೇ ಕರ್ನಾಟಕ ರಾಜ್ಯೋತ್ಸವ ಏರ್ಪಡಿಸಲಾಗಿದೆ ಎಂದು ಮುಖ್ಯಶಿಕ್ಷಕ ನರಸಿಂಹಯ್ಯ ತಿಳಿಸಿದ್ದಾರೆ.

ಮಾರುತಿ ಪ್ರೌಢಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಲೇಖಕ ಮಂಜುನಾಥ ಕುಣಿಲ್ ಕನ್ನಡ ಭಾಷೆ, ನಾಡು, ನುಡಿ, ನೆಲ, ಜಲದ ಬಗ್ಗೆ ಮಾತನಾಡಲಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ವರಲಕ್ಷ್ಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಿಧನವಾರ್ತೆ

ಕಂಡಯ್ಯ

ರಾಮನಗರ: ಇಲ್ಲಿನ ಗೀತಾ ಮಂದಿರ ಬಿ ಡಾ ವ ಜೆ ಯ ನಿ ವಾ ಸಿ ಕಂಡಯ್ಯ (74) ಗುರುವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ ಸಾಕಮ್ಮ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಶುಕ್ರವಾರ ಡೆಕ್ಕಾಂಕನಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ಗಣ್ಣು ರೈ

ಸಂಸದ: ಡಿ.ಕೆ. ಸುರೇಶ್ ಬೆಂಗಳೂರು/ಪ್ರವಾಸ ಶಾಸಕರು: ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು/ಪ್ರವಾಸ ಡಿ.ಕೆ. ಶಿವಕುಮಾರ್ ಮೈಸೂರು/ಚನ್ನಪಟ್ಟಣ ಎ.ಮಂಜುನಾಥ್ ಮಾಣಿ ಅನಿತಾ ಕುಮಾರಸ್ವಾಮಿ-ಬೆಂಗಳೂರು